



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಶನಿವಾರ, ೩೦ ಆಗಸ್ಟ್, ೨೦೨೫ (ಭಾದ್ರಪದ ೦೮, ಶಕವರ್ಷ ೧೯೪೭) BENGALURU, SATURDAY, 30 AUGUST, 2025 (BHADRAPADA 08, SHAKAVARSHA 1947)	ಸಂ. ೫೧೪ No. 514
------------------------	---	--------------------

ಕರ್ನಾಟಕ ಸರ್ಕಾರ

ಸಂಖ್ಯೆ:ಆರ್‌ಡಿ 203 ಎಂಆರ್‌ಆರ್ 2025

ಕರ್ನಾಟಕ ಸರ್ಕಾರ ಸಚಿವಾಲಯ
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 29.08.2025

ಅಧಿಸೂಚನೆ

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (1964 ರ ಕರ್ನಾಟಕ ಅಧಿನಿಯಮ 12) ರ ವಿವಿಧ ನಿಬಂಧನೆಗಳ ಅಡಿಯಲ್ಲಿ ಮನವಿಗಳು, ಅರ್ಜಿಗಳು, ಮೇಲ್ಮನವಿಗಳು, ಎರಡನೇ ಮೇಲ್ಮನವಿಗಳು, ವಿಮರ್ಶೆಗಳು, ಪರಿಷ್ಕರಣೆಗಳು ಮತ್ತು ಇತರ ವಿಚಾರಣೆಗಳನ್ನು ಕಂದಾಯ ನ್ಯಾಯಾಲಯಗಳು, ಕಂದಾಯ ಅಧಿಕಾರಿಗಳು ಮತ್ತು ಇತರ ಸಕ್ಷಮ ಪ್ರಾಧಿಕಾರಿಗಳ ಮುಂದೆ ಸಲ್ಲಿಸಲು ಅವಕಾಶವಿರುತ್ತದೆ;

ಪಾರದರ್ಶಕತೆ, ದಕ್ಷತೆ, ಸಕಾಲಿಕ ವಿಲೇವಾರಿ ಮತ್ತು ಲಭ್ಯತೆಯ ಹಿತದೃಷ್ಟಿಯಿಂದ ಡಿಜಿಟಲ್ ಸಹಿ ಅಥವಾ ಸಮಾನವಾದ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟ ಎಲೆಕ್ಟ್ರಾನಿಕ್ ವಿಧಾನಗಳಿಂದ ದೃಢೀಕರಣದೊಂದಿಗೆ ಕೇಂದ್ರೀಕೃತ ವೇದಿಕೆಯ ಮೂಲಕ ಅಂತಹ ಎಲ್ಲಾ ಪ್ರಕ್ರಿಯೆಗಳ ಆನ್‌ಲೈನ್ ಫೈಲಿಂಗ್ ಮತ್ತು ಎಲೆಕ್ಟ್ರಾನಿಕ್ ನಿರ್ವಹಣೆಯನ್ನು ಒದಗಿಸುವುದು ಸೂಕ್ತವೆಂದು ಪರಿಗಣಿಸಲಾಗಿದೆ;

ಆದ್ದರಿಂದ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ರ ಕಲಂ 197 ಮತ್ತು 201 ಹಾಗೂ ಇತರ ಉಪಬಂಧಗಳಲ್ಲಿ ಓದಿಕೊಂಡಂತೆ ಮತ್ತು ಸದರಿ ಕಾಯ್ದೆ ಅಡಿಯಲ್ಲಿ ರಚಿಸಲಾದ ನಿಯಮಗಳಲ್ಲಿನ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನಂತೆ ಅಧಿಸೂಚನೆ ಹೊರಡಿಸುತ್ತದೆ.

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ :

- (1) ಈ ಅಧಿಸೂಚನೆಯನ್ನು ಕರ್ನಾಟಕ ಕಂದಾಯ ನ್ಯಾಯಾಲಯದ ನಡವಳಿಕೆಗಳು (ಆನ್‌ಲೈನ್ ಸಲ್ಲಿಕೆ, ಡಿಜಿಟಲ್ ದೃಢೀಕರಣ ಮತ್ತು ಡಿಜಿಟಲೀಕರಣ) ಅಧಿಸೂಚನೆ, 2025 ಎಂದು ಕರೆಯತಕ್ಕದ್ದು.
- (2) ಇದು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು:

- (1) "ಅಧಿನಿಯಮ" ಎಂದರೆ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964.
- (2) "RCCMS" ಎಂದರೆ, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ನಿರ್ವಹಿಸುವ ಕಂದಾಯ ನ್ಯಾಯಾಲಯ ಪ್ರಕರಣಗಳ ಮೇಲ್ವಿಚಾರಣಾ ವ್ಯವಸ್ಥೆ.
- (3) "ಇ-ಸಹಿ" ಎಂದರೆ, ಸರ್ಕಾರದಿಂದ RCCMS ವ್ಯವಸ್ಥೆಗಾಗಿ ಅಧಿಸೂಚಿತವಾಗಿರುವ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ರ ಅಡಿಯಲ್ಲಿ ನೀಡಲಾದ ಅಧಿಕೃತ ಡಿಜಿಟಲ್ ಸಹಿ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.
- (4) "ಕಂದಾಯ ನ್ಯಾಯಾಲಯ" ಎಂದರೆ ಅಧಿನಿಯಮದಡಿ ಕಂದಾಯ ನ್ಯಾಯಾಲಯಗಳನ್ನು ನಡೆಸುವ ಕಂದಾಯ ಆಯುಕ್ತರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ವಿಶೇಷ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ವಿಶೇಷ ಸಹಾಯಕ ಆಯುಕ್ತರು, ತಹಶೀಲ್ದಾರರು ಮತ್ತು ವಿಶೇಷ ತಹಶೀಲ್ದಾರರನ್ನು ಹಾಗೂ ಅಧಿನಿಯಮದಲ್ಲಿ ವ್ಯಾಖ್ಯಾನಿಸಿರುವುದನ್ನು ಒಳಗೊಂಡಿರುತ್ತದೆ.

3. ವ್ಯಾಪ್ತಿ ಮತ್ತು ಅನ್ವಯಿಸುವಿಕೆ:

- (1) ಈ ಅಧಿಸೂಚನೆಯು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 ಮತ್ತು ಅದರಡಿ ರೂಪಿಸಿದ ನಿಯಮಗಳನ್ವಯ ಸಲ್ಲಿಸಲ್ಪಡುವ ಎಲ್ಲಾ ಮನವಿಗಳು, ಅರ್ಜಿಗಳು, ಮೇಲ್ಮನವಿಗಳು, ಎರಡನೇ ಮೇಲ್ಮನವಿಗಳು, ಪುನರ್ ಪರಿಶೀಲನೆಗಳು, ಪರಿಷ್ಕರಣೆಗಳು, ಆಕ್ಷೇಪಣೆಗಳು ಹಾಗೂ ಹೇಳಿಕೆಗಳಿಗೆ ಅನ್ವಯಿಸುತ್ತದೆ.
- (2) ಕಂದಾಯ ಅಧಿಕಾರಿಗಳು ವಿಚಾರಣೆಯನ್ನು ನಡೆಸಲು ಅಧಿಕಾರ ಹೊಂದಿರುವ ಯಾವುದೇ ಕಾಯ್ದೆ ಅಥವಾ ನಿಯಮಗಳು ಮತ್ತು ಇತರ ದಾಖಲಾತಿಗಳಿಗೆ ಅನ್ವಯಿಸುತ್ತದೆ.

4. ಡಿಜಿಟಲ್ ದೃಢೀಕರಣ

- (1) ಕಂದಾಯ ಇಲಾಖೆಯಿಂದ ಅಳವಡಿಸಲಾಗಿರುವ ಕಂದಾಯ ನ್ಯಾಯಾಲಯ ಪ್ರಕರಣಗಳ ಮೇಲ್ವಿಚಾರಣಾ ವ್ಯವಸ್ಥೆ (ಆರ್.ಸಿ.ಸಿ.ಎಂ.ಎಸ್)ಯನ್ನು ಈ ಕೆಳಗಿನ ಅಂಶಗಳಿಗೆ ಅಧಿಕೃತಗೊಳಿಸಲಾಗಿದೆ:
 - a) ಈ ಮೇಲಿನ ಕಂಡಿಕೆ-3 ರ ಅಡಿಯಲ್ಲಿ ಬರುವ ಎಲ್ಲಾ ನಡವಳಿಕೆಗಳ ದಾಖಲು;
 - b) ಪ್ರತ್ಯುತ್ತರಗಳು, ಪ್ರತಿ-ಹೇಳಿಕೆಗಳು, ಪುರಾವೆಗಳು ಮತ್ತು ಪೂರಕ ದಾಖಲೆಗಳ ಸಲ್ಲಿಕೆ ;
 - c) ನೋಟೀಸ್‌ಗಳು ಮತ್ತು ಆದೇಶಗಳನ್ನು ಜಾರಿಗೊಳಿಸುವುದು,
 - d) ಪ್ರಕರಣದ ಡೈರಿ ನವೀಕರಣ, ಹಿಂದೂಡಿಕೆ, ಮುಂದೂಡಿಕೆ
 - e) ಪ್ರಕರಣದ ಸ್ಥಿತಿ, ವಿಚಾರಣೆಯ ವೇಳಾಪಟ್ಟಿಗಳು, ಆದೇಶಗಳು ಮತ್ತು ತೀರ್ಪುಗಳ ವೀಕ್ಷಣೆ
- (2) ಕಂಡಿಕೆ - 6 ರಲ್ಲಿನ ವಿಧಾನದಂತೆ, ಆರ್.ಸಿ.ಸಿ.ಎಂ.ಎಸ್ ಮೂಲಕ ಪ್ರಕರಣ ದಾಖಲಿಸುವುದನ್ನು ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಅಡಿಯಲ್ಲಿ ಮಾನ್ಯ ಮತ್ತು ಸರಿಯಾದ ಸಲ್ಲಿಕೆ ಎಂದು ಪ್ರಾಧೀಕರಿಸುತ್ತದೆ.

5. ಭೌತಿಕ ದಾಖಲಾತಿಗೆ ಸಮಾನತೆ:

ಈ ಅಧಿಸೂಚನೆಗೆ ಅನುಗುಣವಾಗಿ ಆರ್.ಸಿ.ಸಿ.ಎಂ.ಎಸ್ ಮೂಲಕ ದಾಖಲಾದ, ದೃಢೀಕರಿಸಲಾದ ಮತ್ತು ದಾಖಲಿಸಲಾದ ಎಲ್ಲಾ ಪ್ರಕ್ರಿಯೆಗಳು ಭೌತಿಕ ರೂಪದಲ್ಲಿ ಸಲ್ಲಿಸಲಾದ, ದೃಢೀಕರಿಸಲಾದ ಮತ್ತು ದಾಖಲಿಸಲಾದ ಪ್ರಕ್ರಿಯೆಗಳಂತೆಯೇ ಕಾನೂನು ಸಿಂಧುತ್ವ ಮತ್ತು ಸಾಕ್ಷ್ಯಾಧಾರದ ಮೌಲ್ಯವನ್ನು ಹೊಂದಿರುತ್ತವೆ.

6. ಭೌತಿಕ ದಾಖಲಾತಿಗಳ ಡಿಜಿಟಲೀಕರಣ

- (1) ಯಾವುದೇ ಮನವಿ, ಅರ್ಜಿ, ಮೇಲ್ಮನವಿ ಅಥವಾ ಇತರ ಪ್ರಕ್ರಿಯೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸಿದಾಗ, ಸ್ವೀಕರಿಸುವ ಕಚೇರಿಯು ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆರ್ ಸಿಸಿಎಂಎಸ್‌ಗೆ ಡಿಜಿಟಲೀಕರಣಗೊಳಿಸತಕ್ಕದ್ದು ಮತ್ತು ಪ್ರಕರಣವನ್ನು ಸಂಬಂಧಪಟ್ಟ ಕಂದಾಯ ನ್ಯಾಯಾಲಯ ಅಥವಾ ಕಂದಾಯ ಅಧಿಕಾರಿಯ ಮುಂದೆ ಇಡುವ ಮೊದಲು ಅದನ್ನು ಆರ್‌ಸಿಸಿಎಂಎಸ್‌ಗೆ ಅಪ್‌ಲೋಡ್ ಮಾಡತಕ್ಕದ್ದು.
- (2) ಕೌಂಟರ್ ನಲ್ಲಿ ಸ್ವೀಕೃತಗೊಂಡ ಮನವಿ, ಮೇಲ್ಮನವಿ, ಪುನರ್ ಪರಿಶೀಲನಾ ಅರ್ಜಿಗಳನ್ನು ಡಿಜಿಟಲೀಕರಣಗೊಳಿಸತಕ್ಕದ್ದು ಮತ್ತು ಕೂಡಲೇ ಅಪ್‌ಲೋಡ್ ಮಾಡತಕ್ಕದ್ದು. ಆರ್‌ಸಿಸಿಎಂಎಸ್‌ರಲ್ಲಿನ ಸ್ವೀಕೃತಿಯು ದಾಖಲಾಗಿರುವುದಕ್ಕೆ ಪುರಾವೆಯಾಗಿರತಕ್ಕದ್ದು.
- (3) ಡಿಜಿಟಲೀಕರಿಸಿದ ದಾಖಲೆಯನ್ನು ವಿಚಾರಣೆ, ಉಲ್ಲೇಖ ಮತ್ತು ಸಂರಕ್ಷಣೆಯ ಎಲ್ಲಾ ಉದ್ದೇಶಗಳಿಗಾಗಿ ಅಧಿಕೃತ ಪ್ರಕರಣ ದಾಖಲೆಯಾಗಿ ಪರಿಗಣಿಸತಕ್ಕದ್ದು.

7. ಡಿಜಿಟಲ್ ದೃಢೀಕರಣ ಮತ್ತು ಪ್ರಕರಣದ ದಾಖಲೆಗಳು:

- (1) ಈ ಅಧಿಸೂಚನೆಯ ಅಡಿಯಲ್ಲಿ ಎಲ್ಲಾ ಆನ್‌ಲೈನ್ ಫೈಲಿಂಗ್‌ಗಳನ್ನು ಇವರಿಂದ ದೃಢೀಕರಿಸತಕ್ಕದ್ದು —
 - a) ಮಾಹಿತಿ ತಂತ್ರಜ್ಞಾನ ಕಾಯ್ದೆ- 2000 ರ ಅಡಿಯಲ್ಲಿ ನೀಡಲಾದ ಅಧಿಕೃತ ಡಿಜಿಟಲ್ ಸಹಿ ಪ್ರಮಾಣಪತ್ರ (DSC); ಅಥವಾ
 - b) ಭಾರತ ಸರ್ಕಾರದ ಪ್ರಮಾಣೀಕರಣ ಪ್ರಾಧಿಕಾರಗಳ ನಿಯಂತ್ರಕರಿಂದ ಗುರುತಿಸಲ್ಪಟ್ಟ ಆಧಾರ್ ಆಧಾರಿತ ಇ-ಸಹಿ; ಅಥವಾ
 - c) ಕರ್ನಾಟಕ ಸರ್ಕಾರವು ಸೂಚಿಸಿದ ಯಾವುದೇ ಇತರ ವಿದ್ಯುನ್ಮಾನ (Electronic) ದೃಢೀಕರಣ ವಿಧಾನ.
- (2) ಪ್ರಕರಣದ ಮನವಿಗಳು, ಪ್ರಮಾಣ ಪತ್ರ, ದಾಖಲೆಗಳು, ಪ್ರಕರಣದ ಡೈರಿ ಮತ್ತು ಆದೇಶಗಳ ಸಂಪೂರ್ಣ ದಾಖಲೆಗಳನ್ನೊಳಗೊಂಡಂತೆ ಪ್ರಕರಣದ ಸಂಪೂರ್ಣ ದಾಖಲೆಯನ್ನು RCCMS ನಲ್ಲಿ ನಿರ್ವಹಿಸುವುದು ಮತ್ತು ಸಂರಕ್ಷಿಸುವುದು. ದೃಢೀಕೃತ ಪ್ರತಿಗಳನ್ನು ಪರಿಶೀಲಿಸಬಹುದಾದ ಸುರಕ್ಷಿತ ವಿದ್ಯುನ್ಮಾನ (Electronic) ರೂಪದಲ್ಲಿ ಸೃಜಿಸತಕ್ಕದ್ದು.
- (3) ಕಂದಾಯ ನ್ಯಾಯಾಲಯಗಳು RCCMS ನಲ್ಲಿ ನೇರವಾಗಿ ವಿಚಾರಣಾ ದಿನಾಂಕ ನಿಗದಿಪಡಿಸುವುದು, ನಡವಳಿಕೆಗಳ ದಾಖಲೆ ಮತ್ತು ಕಾಸ್‌ಲಿಸ್ಟ್ ಅನ್ನು ವಿದ್ಯುನ್ಮಾನ ಮೂಲಕ ಸೃಜಿಸತಕ್ಕದ್ದು.
- (4) ಕಂದಾಯ ನ್ಯಾಯಾಲಯ ಪ್ರಕರಣಗಳ ಮೇಲ್ವಿಚಾರಣಾ ವ್ಯವಸ್ಥೆ (ಆರ್.ಸಿ.ಸಿ.ಎಂ.ಎಸ್) ನಲ್ಲಿ ಆದೇಶಗಳನ್ನು ಡಿಜಿಟಲ್ ಸಹಿ ಮತ್ತು ಅಪ್‌ಲೋಡ್ ಮಾಡತಕ್ಕದ್ದು. ಆರ್.ಸಿ.ಸಿ.ಎಂ.ಎಸ್ ನಲ್ಲಿ ಸೃಜನೆಗೊಂಡ ಪ್ರತಿಯು ಅಧಿನಿಯಮ ಮತ್ತು ನಿಯಮಗಳಡಿಯಲ್ಲಿ ಪ್ರಮಾಣೀಕೃತ ಪ್ರತಿಯಂತೆ ಪರಿಗಣಿಸತಕ್ಕದ್ದು.

8. ಸೂಚನಾ ಪತ್ರ ಮತ್ತು ಸಂವಹನವನ್ನು ವಿದ್ಯುನ್ಮಾನದ ಮೂಲಕ ಜಾರಿಗೊಳಿಸುವುದು:

- (1) ಆರ್.ಸಿ.ಸಿ.ಎಂ.ಎಸ್. ವ್ಯವಸ್ಥೆಯ ಮೂಲಕ ಸೂಚನಾ ಪತ್ರ, ಸಮನ್ಸ್ ಮತ್ತು ಸಂವಹನಗಳನ್ನು ವಿದ್ಯುನ್ಮಾನದ ಮೂಲಕ ವಿಳಾಸಗಳಿಗೆ, ಮೊಬೈಲ್ ಸಂಖ್ಯೆಗಳಿಗೆ ಮತ್ತು ಇ-ಮೇಲ್ ಮೂಲಕ ಹಾಗೂ ಲಭ್ಯವಿರುವ ಸ್ವಯಂ ಚಾಲಿತ ಎಸ್.ಎಂ.ಎಸ್/ ಇ-ಮೇಲ್, ವಾಟ್ಸಾಪ್ ಮುಖಾಂತರ ವಾದಿ-ಪ್ರತಿವಾದಿಗಳಿಗೆ ಜಾರಿಗೊಳಿಸತಕ್ಕದ್ದು. ಆರ್.ಸಿ.ಸಿ.ಎಂ.ಎಸ್ ಮೂಲಕ ರವಾನಿಸಿದ ಮತ್ತು ವಿತರಿಸಿದ ಪುರಾವೆಯು ಜಾರಿಗೊಳಿಸಿರುವುದಕ್ಕೆ ಸಾಕ್ಷ್ಯವೆಂದು ಮೇಲ್ಮೊಟ್ಟಕ್ಕೆ ಪರಿಗಣಿಸತಕ್ಕದ್ದು.
- (2) ವಿದ್ಯುನ್ಮಾನ ಮೂಲಕ ಜಾರಿಗೊಳಿಸುವುದು ಯಶಸ್ವಿಯಾಗದಿದ್ದಲ್ಲಿ, ಕಂದಾಯ ನ್ಯಾಯಾಲಯದ ನಿರ್ದೇಶನದಂತೆ ಪರ್ಯಾಯವಾಗಿ ಜಾರಿಗೊಳಿಸಿರುವುದಕ್ಕೆ ಕೈಗೊಂಡ ಕ್ರಮವನ್ನು ಆರ್.ಸಿ.ಸಿ.ಎಂ.ಎಸ್ ನಲ್ಲಿ ದಾಖಲಿಸತಕ್ಕದ್ದು.

9. ಶುಲ್ಕ ಮತ್ತು ಪಾವತಿ:

- (1) ನ್ಯಾಯಾಲಯ ಶುಲ್ಕ ಮತ್ತು ಶಾಸನಬದ್ಧ ಶುಲ್ಕಗಳನ್ನು ಆನ್‌ಲೈನ್ ಮೂಲಕ ಪಾವತಿಸತಕ್ಕದ್ದು ಮತ್ತು ಇ-ಪಾವತಿ ಮತ್ತು ಇ-ಚಲನ್‌ಗಳನ್ನು ಆರ್.ಸಿ.ಸಿ.ಎಂ.ಎಸ್ ನಲ್ಲಿ ಸೃಜಿಸತಕ್ಕದ್ದು.
- (2) ಮರು ಪಾವತಿ, ಹೆಚ್ಚುವರಿ ಮತ್ತು ಇತರೆ ಪಾವತಿಗಳನ್ನು ಆರ್.ಸಿ.ಸಿ.ಎಂ.ಎಸ್ ಮೂಲಕ ನಿರ್ವಹಿಸತಕ್ಕದ್ದು.

10) ಪಾರದರ್ಶಕತೆ ಮತ್ತು ಮುಕ್ತ ಪ್ರವೇಶ:

1. ದೈನಂದಿನ ಕಾಸ್‌ಲಿಸ್ಟ್ (Cause-list), ಮುಂದಿನ ವಿಚಾರಣಾ ದಿನಾಂಕಗಳು ಮತ್ತು ಅಂತಿಮ ಆದೇಶಗಳನ್ನು ರಹಸ್ಯ ಕಾಪಾಡುವ ನಿರ್ದೇಶನಕ್ಕೊಳಪಟ್ಟು ಆರ್.ಸಿ.ಸಿ.ಎಂ.ಎಸ್ ನಲ್ಲಿ ಪ್ರಕಟಿಸತಕ್ಕದ್ದು.
2. ವಾದಿ-ಪ್ರತಿವಾದಿಗಳು ಪ್ರಕರಣದ ಹಂತವನ್ನು ಆನ್‌ಲೈನ್ ಮೂಲಕ ಪರಿವೀಕ್ಷಿಸಲು ಮತ್ತು ಆದೇಶಗಳನ್ನು ಡೌನ್‌ಲೋಡ್ ಮಾಡಲು ಅವಕಾಶ ಕಲ್ಪಿಸತಕ್ಕದ್ದು.

11. ಮಾರ್ಗಸೂಚಿಗಳನ್ನು ಹೊರಡಿಸುವ ಅಧಿಕಾರ:

ಈ ಅಧಿಸೂಚನೆಯ ಅನುಷ್ಠಾನಕ್ಕಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ ರವರು ಡಿಜಿಟಲೀಕರಣ, ಆನ್‌ಲೈನ್ ವಿಚಾರಣೆಗಳು ಮತ್ತು ದಾಖಲೆ ನಿರ್ವಹಣೆ ಕಾರ್ಯ ವಿಧಾನಗಳನ್ನು ಒಳಗೊಂಡಂತೆ ವಿವರವಾದ ಮಾರ್ಗಸೂಚಿಗಳನ್ನು ಪ್ರಮಾಣಿತ ಕಾರ್ಯಾಚರಣಾ, ಕಾರ್ಯವಿಧಾನಗಳನ್ನು (SOP) ಮತ್ತು ಕಾಲ ಕಾಲಕ್ಕೆ ಸೂಚನೆಗಳನ್ನು ಹೊರಡಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ರಾಜೇಂದ್ರ ಕುಮಾರ್ ಕಟಾರಿಯಾ)
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಕಂದಾಯ ಇಲಾಖೆ,